

## “ಹುಣಿಟಿನ ಪರಿತ್ಯ ಎಜರಿಕೆ” (16:5-12)

ನಲಾಯ ನಮುದ್ರವನ್ನು ದಾಟ ಬೇಕ್ಕಾಯಿದ್ದಾಗೆ ಬರುವಾಗ ಯೀನು ಮತ್ತೆ ತನ್ನ ಶಿಷ್ಯರಿಗೆ ಬೋಧಿಸಲು ತ್ರಾರಂಭಮಾಡಿದನು.

### ಯೆಸುಚಿನ ಎಜರಿಕೆ (16:5, 6)

“ಶಿಷ್ಯರು ರೊಣ್ಣೆಬ್ಬತ್ತಿ ಕಟ್ಟಿಕೊಳ್ಳುವದನ್ನು ಮರೆತು ಅಜೆಂಡರ್ಕೆ ಬಂದಾಗೆ ಯೀನು ಶಿಷ್ಯರಿಗೆ - ಎಜರಿಕೆ, ಫಲನಾಯಿರ ಮತ್ತು ನಂಧುಕಾಯಿರ ಹುಣಿಟಿನ ಬಿಷಯದಲ್ಲ ಜಾಗರೂಕರಾಗಿಲ ಎಂದು ಹೇಳಿದನು.

**ವರ್ಜನ 5.** ನೂಜಕ ಕಾಯ್ಗಳ ಕುಲತು ಫಲನಾಯಿರ ಮತ್ತು ಸಂಪೂರ್ಣಾಯಿರೆಂದಿಗೆ ಜರ್ಜೆಯ ಹಿಂದೆಯೇ ಶಿಷ್ಯರು ಮಗ್ಗಲ ಸೀಮೆಯಿಂದ (15:39) ನಮುದ್ರದ ಇನ್ನುಂದು ಬದಿಗೆ ಕರ್ತನ ಜೊತೆಯಲ್ಲ ಅಜೆಂಡರ್ಕೆ ಹೇಳಿದರು. ಅವರು ಬೇಕ್ಕಾಯಿದ ಎಂಬ ಶಾಂತಕ್ಕೆ ಬಂದಿಜಿದರು (ಮಾರ್ಕ 8:22). ಶಿಷ್ಯರು ರೊಣ್ಣೆಬ್ಬತ್ತಿ ಕಟ್ಟಿಕೊಳ್ಳುವದನ್ನು ಮರೆತರು ಮತ್ತು ಅವರ ದೋಷಿಯಲ್ಲ ಒಂದೇ ಒಂದು ರೊಣ್ಣ ಮಾತ್ರ ಇಂತ್ರ (ಮಾರ್ಕ 8:14). ಶಿಷ್ಯರು ವಾಡಿಕೆಯ ಪ್ರಕಾರ ತಮ್ಮ ಪ್ರಯಾಣದಲ್ಲ ರೊಣ್ಣಯನ್ನು ತೆಗೆದುಕೊಂಡು ಹೊಗೆನ್ನಿತ್ತಿದ್ದರು ಎಂಬುದನ್ನು ಉಪಯೋಗಿಸಿದ ಭಾಷೆಯು ನಾಜಿನುತ್ತದೆ (10:9, 10ರ ಮೇಲಾಗಿನ ವ್ಯಾಖ್ಯಾನ ನೋಡಿಲ್).

**ವರ್ಜನ 6.** ಯೀನು ತನ್ನ ಶಿಷ್ಯರಿಗೆ, ಫಲನಾಯಿರ ಮತ್ತು ನಂಧುಕಾಯಿರ ಹುಣಿಟಿನ ಬಿಷಯದಲ್ಲ ಜಾಗರೂಕರಾಗಿಲ ಎಂದು ಹೇಳಿದನು. ಈ ಮೊದಲು ಮತ್ತಾಯನ ಸುವಾರ್ತೆಯಲ್ಲ, ಕರ್ತನು “ಹುಣಿಟಿನ” ಸ್ವಭಾವದ ಕುಲತು ಒಂದು ನಾಮ್ಯವನ್ನು ಹೇಳಿದನು (13:33ರ ಮೇಲಾಗಿನ ವ್ಯಾಖ್ಯಾನ ನೋಡಿಲ್). ಹುಣಿಟಿನ್ನು ಕೆಲವು ನಾಲ ಕೆಟ್ಟತನವನ್ನು ಎಲ್ಲಾ ತಡೆ ಹರಡುವದರ ನಂತೆತವಾಗಿ ಉಪಯೋಗಿಸಲಾಗಿದೆ (1 ಹೊಲಂಥ 5:6-8; ಗಲಾತ್ಯ 5:7-9). ಯೀನು ಫಲನಾಯಿರನ್ನು ಮತ್ತು ಸಂಪೂರ್ಣಾಯಿರನ್ನು ಗಳಾಯದಳಿಯೇ ಜಟ್ಟಿ ಬಂದಿದ್ದಾಗ್ಯಾ, ಆತನು ಇನ್ನು ಯೆಹೋದ್ಯ ಜನರ ಮೇಲೆ ಅವರ ನಕರಾತ್ಮಕ ಪ್ರಭಾವದ ಕುಲತಾಗಿ ಜಿಂತಿನುತ್ತಿದ್ದನು. ಈ ಪಂಗಡಗಳ ನಡನ್ಯರು ತಮ್ಮ ಮೇಲೆ ಭರವಸೆಯನ್ನು ಇಡಲು ಹವಣಿಸುತ್ತಿದ್ದರು ದೇವರ ಮೇಲೆ ಅಲ್ಲ. ಅವರು ಯೀನುವನ್ನು ಮತ್ತು ಆತನ ಅಧ್ಯಕ್ಷ ವಾದ ನೂಜಕ ಕಾಯ್ಗಳನ್ನು ತಿರಸ್ತಲಿಸಿದ್ದರು. ಇದರ ಪರಿಣಾಮವಾಗಿ ಅವರು ಜನಲಿಗೆ ಅಡತಡೆಯಾಗಿದ್ದರು.

**ವರ್ಜನ 12ರಳ್ಳಿ.** “ಹುಣಿಟಿನ್” ಫಲನಾಯಿರ ಮತ್ತು ಸಂಪೂರ್ಣಾಯಿರ “ಬೋಧನೆ” ಎಂಬುದಾಗಿ ವಿವಲನಲಾಗಿದೆ. ಲೂಕ್ ಸುವಾರ್ತೆಯಲ್ಲ “ಹುಣಿಟಿನ್” “ಕಹಟತನಕ್ಕೆ” ಹೋಪಾರ್ಕೆಯಾಗಿದೆ (ಲೂಕ್ 12:1). ಯೀನು ಇನಿತರ ಹೇದಭಾಗಗಳಲ್ಲ ಬಹಳ ಎಜರಿಕೆಯಿಂದ ಯೆಹೋದಿ ನಾಯಕರ ಕಹಟತನವನ್ನು ವಿವಲಸಿದ್ದಾನೆ. ಹವಣ ಪ್ರನಂಗದಲ್ಲ, ಯೀನು “ಶಾಸ್ತ್ರೀಗಳನ್ನು ಮತ್ತು ಫಲನಾಯಿರನ್ನು” (ಮತ್ತಾಯ 5:20), ಅವರು ಕೊಡುವದು,

ತ್ರಾಥಿನುವಾದ, ಮತ್ತು ಉಪವಾಸವೆಲ್ಲವನ್ನು ಜನರು ನೊಡಲೀಂದು ಮಾಡುತ್ತಿದ್ದಲಂದ (6:1-18) ಅವರನ್ನು ಬಹಿರಂಗವಾಗಿ “ಕರ್ತವರ್ಗಕು” ಎಂದು ವಂಡಿಸುತ್ತಿದ್ದರು. ಮಾರ್ಚ್ 12:38-40ರಲ್ಲಿ ಹೀಗೆ ಹೇಳಿದನು.

ಶಾಸ್ತ್ರೀಯ ಬಿಷಯದಲ್ಲಿ ಎಜ್ಜಲಕೆಯಾಗಿಲ. ನಿಲುವಂಗಿಗಳನ್ನು ತೊಟ್ಟಕೆಲಂಡು ತಿರುಗಾಡುವದು, ಅಂಗಡಿಜೆಂಡಿಗಳಲ್ಲಿ ನಮಸ್ಕಾರಗಳು. ನಭಾಮಂದಿರಗಳಲ್ಲಿ ಮುಖ್ಯ ಹೀತಗಳು, ಜೈತಳ ಶ್ರವಣಗಳಲ್ಲಿ ಪ್ರಥಮ ನ್ಯಾನಗಳು, ಇವುಗಳಲ್ಲಿಯೇ ಅವರು ಮನಸ್ಸುಷ್ಪವರಾಗಿದ್ದಾರೆ. ಬಿಧವೆಯರ ಮನಿಗಳನ್ನು ನುಂಗಿ ನಬನೀಗಾಗಿ ದೇವಲಗೆ ಉದ್ದೇಶಾದ ಶ್ರಾಂಕನೇಗಳನ್ನು ಮಾಡುವವರಾದ ಇವರು ಹೆಚ್ಚಾದ ದಂಡನೆಯನ್ನು ಹೊಂದುವರು ಅಂದನು.

ಮತ್ತಾಯ 23:1-7ರಲ್ಲಿ ಯೀಂನುವಿನ ಹೇಳಿಕೆ ನಿರ್ಧಿಷ್ಟವಾಗಿ ಥೆಲನಾಯರನ್ನು, ಅವರೋಂದಿಗೆ ಶಾಸ್ತ್ರೀಯಗಳನ್ನು ಗಂಜಳರಾಗಿ ವಂಡಿಸುವದನ್ನು ಉಲ್ಲೇಖಿಸುತ್ತದೆ. ಅಧ್ಯಾಯ 23ರಲ್ಲಿನ ಇತರ ಭಾಗಗಳಲ್ಲಿ, ಅತನು ಅವರ ಕರ್ತವರ್ಗನವನ್ನು ಬಹಿರಂಗಪಡಿಸುವದನ್ನು ಮುಂದುವರೆಸುತ್ತಾನೆ (23:13-15, 23, 25, 27, 29).

## ಶಿಷ್ಯರ ತಪ್ಪು ಗ್ರಹಿಕೆ (16:7-10)

<sup>7</sup>ಅವರು - ನಾವು ರೋಟ್ಟಿಬ್ಲೂಟ್ ಕಟ್ಟಿಕೊಳ್ಳದೆ ಬಂದೆಪಲ್ಲಾ ಎಂದು ತಮ್ಮತಬೇಳ್ಳಿಕೆಗೆ ಮಾತಾಡಿಕೊಳ್ಳುತ್ತಿದ್ದರು. <sup>8</sup>ಯೀಂನು ಅದನ್ನು ತಿಳಿದು - ಅಲ್ಲ ವಿಶ್ವಾಸಿಗಳೇ, ರೋಟ್ಟಿಯಲ್ಲವಲ್ಲಾ ಎಂದು ನಿರ್ವಹಿತರೆ ಮಾತಾಡಿಕೊಳ್ಳುವದೆಳೆ? <sup>9</sup>ನಿಂತು ಇನ್ನೊಮ್ಮೆ ಗ್ರಹಿನಾಲ್ಲವೋ? ನಿಮಗೆ ನೆನಹಿಲ್ಲವೋ? ಆ ಬದು ರೋಟ್ಟಿಗಳನ್ನು ಬದು ನಾಬಿರ ಜನಲಿಗೆ ಹಂಚಿದಾಗ ಎಷ್ಟು ತುಳ್ಳಿ ತಂಜಣ್ಣಿಲಿ? <sup>10</sup>ಇಲ್ಲವೇ ಆ ಏಷ್ಟ ರೋಟ್ಟಿಗಳನ್ನು ನಾಲ್ಕು ನಾಬಿರ ಜನಲಿಗೆ ಹಂಚಿದಾಗ ಎಷ್ಟು ಹೆಡಿಗೆ ತಂಜಣ್ಣಿಲಿ?

ಪಜನ್ 7. ಶಿಷ್ಯರು ಯೀಂನುವಿನ ಎಜ್ಜಲಕೆಯನ್ನು ತಪ್ಪಾಗಿ ತಿಳಿದುಕೊಂಡರು; ಅವರು ರೋಟ್ಟಿಬ್ಲೂಟ್ ಕಟ್ಟಿಕೊಳ್ಳದೆ ಬಂದದ್ದಲಂದ ಯೀಂನು ಗದಲಸಿದರೆಂದು ಯೋಜಿಸಿದರು. ಅದರೆ ಯೀಂನು ಶಿಷ್ಯಲಿಗೆ ಶ್ರಾಮ್ಯವುವಾದ ಆಶ್ರೀಕ ಹಾರಗಳನ್ನು ತಿಳಿಸಣಿಸ್ತಿದ್ದನು, ಲಾಕಿಕ ಸಂಗತಿಗಳು ಶಿಷ್ಯರ ತಿಳಿದಿರುತ್ತಿದ್ದರು.

ಪಜನ್ 8-10. ಅವರ ತಪ್ಪು ತಿಳಿವಜಕೆಯಂದಾಗಿ ಅವರಲ್ಲರುವ ಅಲ್ಲ ವಿಶ್ವಾನ್ ಯೀಂನುವಿನ ಗದಲನುವಿಕೆಗೆ ಅವಕಾಶವನ್ನು ನೀಡಿತು. ಕರ್ತನು ಅನೇಕಾವರ್ತಿ “ಎಲ್ಲ ಅಲ್ಲ ವಿಶ್ವಾಸಿಗಳೇ” ಎಂಬ ಬಿಶೇಷಣವನ್ನು ತನ್ನ ಶಿಷ್ಯಲಿಗೆ ಉಪಯೋಗಿಸಿದ್ದಾನೆ (6:30; 8:26; 14:31). ಅದೇ ನಮಯದಲ್ಲ “ಅಲ್ಲ ವಿಶ್ವಾನ್” ಅಹೇಕ್ಕಿಸುವಂತದಲ್ಲ ಮತ್ತು ಒಬ್ಬನು ಶ್ರೀಷ್ಠಿ ನಂಜಕೆಯನ್ನು ಗುಲಿಯಾಗಿಟ್ಟಿಕೊಳ್ಳಬೇಕು, ಇದು ವಂಡಿತವಾಗಿ “ನಂಜಕೆಯಲ್ಲಿದಿರುವದು.” ಅಧಿವಾ “ನತ್ತ ನಂಜಕೆ” ಗಿಂತ ಉತ್ತಮವಾಗಿದೆ (ಯಾಕ್ರೋಬ 2:26).

ಯೀಂನುವಿನ ಹೃಷ್ಯೇ ಅತನ ಗದಲಕೆಯ ತಿವರತೆಯನ್ನು ಹೆಚ್ಚಿಸಿತು: “ನಿಂತು ಇನ್ನೊಮ್ಮೆ ಗ್ರಹಿನಾಲ್ಲವೋ? ನಿಮಗೆ ನೆನಹಿಲ್ಲವೋ...?” ಮಾರ್ಚ್ 8:17, 18ರಲ್ಲಿ ಈ ಹೃಷ್ಯೇಗಳು ವಿನ್ತುಲಿನಲ್ಲಿಟ್ಟಿವೆ: “ನಿಂತು ಇನ್ನೊಮ್ಮೆ ಗ್ರಹಿನಾಲ್ಲವೋ? ತಿಳಿವಜಕೆ ಬರಾಲ್ಲವೋ? ನಿಮ್ಮ ಮನಸ್ಸು ಕಲ್ಲಾಗಿದೆಯೋ? ಕಟ್ಟಿದ್ದೂ ಕಾಣುವದಿಲ್ಲವೋ? ಕಿಬಿಯಿದ್ದೂ ಕೇಳುವದಿಲ್ಲವೋ? ನಿಮಗೆ ನೆನಹಿಲ್ಲವೋ...?”

ಯೇನು ಅವರಿಗೆ ತಾನು ಮಾಡಿದ ಏರಡು ಅಧ್ಯಾತ್ಮಗಳನ್ನು ಜ್ಞಾಹಿಸುತ್ತಾನೆ: ಒಂದು ಬದು ನಾಬಿರ ಜನಲಿಗೆ ಉಂಟ ಮಾಡಿಸಿದ್ದು (14:15-21). ಇನ್ನೊಂದು ನಾಲ್ಕು ನಾಬಿರ ಜನಲಿಗೆ ಉಂಟ ಮಾಡಿಸಿದ್ದು (15:32-39). ಈ ಅಧ್ಯಾತ್ಮಗಳ ಕೆಂಪಲ ಸಮಾಖದ ಪ್ರಮಾಣದಿಂದಲ್ಲ, ಅದರೆ ಉಪಯೋಗಿಸಿದ ರೊಟ್ಟಿಯ ಶ್ರಮಾಣದಿಂದಲೂ ನಂತರ ಇನ್ನೂವಾಗಿವೆ (ಇದಕ್ಕೆ ವಿರುದ್ಧವಾಗಿ ಏಷು ರೊಟ್ಟಿಗಳು). ಅದಕ್ಕೂ ಹೆಚ್ಚಾಗಿ, ಬಿಕ್ಕು ತಂಡಗಳ ಹನ್ನೆರಡು ಕುಟ್ಟಿಗಳು (kophinos) ಇದಕ್ಕೆ ವಿರೋಧವಾಗಿ ಏಷು ಹೆಡಿಗೆರಿಗಳು (spuris) ಉಳಿದಿರುವ ರೊಟ್ಟಿಗಳಿಂದ ತುಂಬಲ್ಪಡಿಸುತ್ತಾರೆ.

ಯೇನು ಅವರಿಗೆ ಅಧ್ಯಾತ್ಮಗಳ ಕುಲತು ಜ್ಞಾಹಿಸುತ್ತಿದ್ದನು: ಅದರೆ ಅತನು ಅವರು ತಿಂಡಿಯಾಗಿ ಕೆಂಪಿಸಿದ್ದನು. ಅವರಿಗೆ ದೃಹಿಕ ರೊಟ್ಟಿಯ ಕೆಲರಿತೆಯಿದ್ದಿಲ್ಲ, ಅತನು ದೇಹಣಿಯಲ್ಲ ಉಳಿದಿರುವ ಒಂದು ರೊಟ್ಟಿಯನ್ನು ದ್ವಿಗುಣಗೊಳಿಸಲಾಗುತ್ತಿರು ಶಕ್ತನಾಗಿದ್ದನು (ಮಾರ್ಕ 8:14). ಅಥವಾ ಅವಶ್ಯಿದ್ದಿಲ್ಲ ತಾನೇ ಸ್ವಂತಃ ಸ್ವಾತ್ಮಿನಲು ಶಕ್ತನಾಗಿದ್ದನು. ಯೇನು ತನ್ನ ಶಿಷ್ಯರಿಗೆ ವಿಶಾಲವಾದ ಮತ್ತು ಅತ್ಯಂತ ಘೂಮುಖವಾದ ಹಾರದೆಡೆಗೆ ನಿರ್ದೇಶಿಸುತ್ತಿದ್ದನು. ಅವರು ತಮ್ಮ ದೃಹಿಕ ಅವಶ್ಯಕತೆಗಳ ಕುಲತಾಗಿ ಕಳಕಳಯಿಷ್ಟವರಾಗಿದ್ದರು, ಅದಕ್ಕೆ ಅವರು ದೇವರ ಮೇಲೆ ಭರವಣ ಇಡಬೇಕೆಂದು ಅತನು ಅಜ್ಞಾಹಿಸಿದನು. ಅವರು ದೇವಲಂದ ಬರುವ ನಿಜವಾದ ಬೀಳಿಧನೆಯ ಮೇಲೆ, ನಿಜವಾಗಿಯಾ ಅವಶ್ಯವಾಗಿರುವ ಸಂಗತಿಗಳ ಮೇಲೆ ಅವರ ದೃಷ್ಟಿಯರಾಲ್ಲ (ಸೌಳಿಲ 6:33).<sup>1</sup>

## ಯೇಸುವಿನ ಎಜ್ಜಿಲಿಕೆ ಪ್ರನರ್ಜಾಪತ್ರನೆಯಾಗಿದ್ದು (16:11, 12)

"ನಾನು ರೊಟ್ಟಿಯನ್ನು ಕುಲತು ಮಾತಾಡಲ್ಲಿವೆಂಬದು ಸಿಮಗೆ ತಿಂಡಿಯದೆ ಇರುವದು ಹೇಗೆ? ಎಜ್ಜಿಲಿಕೆ, ಫಲನಾಯರ ಮತ್ತು ಸದ್ಗುರುತಾಯರ ಹುಣಿಷ್ಟಿನ್ನನು ವಿಷಯದಲ್ಲಿ ಜಾಗರೂಕರಾಗಿಲ ಅಂದನು. <sup>12</sup>ಅಗ ಅವರು ರೊಟ್ಟಿಯ ಹುಣಿಷ್ಟಿನ್ನು ಕುಲತು ಎಜ್ಜಿಲಿಕೆಯಾಗಿರಬೇಕೆಂದು ಅತನು ತಮಗೆ ಹೇಳಿತ್ತಿಲ್ಲ, ಫಲನಾಯರ ಮತ್ತು ಸದ್ಗುರುತಾಯರ ಬೀಳಿಧನೆಯನ್ನು ಕುಲತು ಎಜ್ಜಿಲಿಕೆಯಾಗಿರಬೇಕೆಂದು ಹೇಳಿದನು ಎಂಬದಾಗಿ ತಿಳಿಕೊಂಡರು.

ವರ್ಜನೆಗಳು 11, 12. ನಂತರ ಅತನು, ನಾನು ರೊಟ್ಟಿಯನ್ನು ಕುಲತು ಮಾತಾಡಲ್ಲಿವೆಂಬದು ಸಿಮಗೆ ತಿಂಡಿಯದೆ ಇರುವದು ಹೇಗೆ? ಶಿಷ್ಯರು ಸಂದರ್ಭವನ್ನು ತಿಂಡಿಯಾಗಿಂತರು ಎಂಬುದನ್ನು ಬಜಿತಪಡಿಸಿಲ್ಲಲು ಯೇನು ಹೀಗೆ ಹೇಳಿದನು, ಯೇನು ಫಲನಾಯರ ಮತ್ತು ಸದ್ಗುರುತಾಯರ ಹುಣಿಷ್ಟಿನ್ನನು ವಿಷಯದಲ್ಲಿ ಜಾಗರೂಕರಾಗಿಲ ಎಂಬ ತನ್ನ ಎಜ್ಜಿಲಿಕೆಯನ್ನು ಪ್ರನರ್ಜಾಪತ್ರಸಿದನು. ಈ ವಿಷಯದಲ್ಲಿ, ಅವರು ಈ ಹಂಗಡಗಳ ಬೀಳಿಧನೆಯ ಕುಲತು ಅತನು ಮಾತಾಡಲ್ಪಡಿದ್ದಾನೆ ಎಂಬುದನ್ನು ತಿಂಡಿಕೊಂಡರು (16:1, ರೆ ಮೇಲನ ವ್ಯಾಪ್ತಿಗಳನ್ನೇ ನೇರಿಸಿ). ಫಲನಾಯರ ಕಾನೂನನು ಶಾಸ್ತ್ರ ಮತ್ತು ಸದ್ಗುರುತಾಯರ ವೋನದ ರಾಜಕೀಯ ಎರಡು ಕೆಷ್ಟಪತನಗಳು ಸೀತೆವಂತಿಕೆಯನ್ನು ಹೊಂದಿಕೊಳ್ಳಲು ಎಂದಿಗೂ ಉಪಯೋಗಿಸಿಲ್ಲ. <sup>2</sup> ಮಾರ್ಕನ ನುವಾರೆಯಲ್ಲಿರುವ ಸಮಾಂತರ ವಾಕ್ಯಭಾಗ ಸದ್ಗುರುತಾಯಿಲಿಗಿಂತ ಹೆಚ್ಚಾಗಿ ಹೇಳಿದನ್ನನ್ನು ನೂಡಿಸುತ್ತದೆ (ಮಾರ್ಕ 8:15). ಸದ್ಗುರುತಾಯರಂತೆ ನೂಡಿಕೆ ಕಾರ್ಯಗಳನ್ನು ಬಯನುವವರು ನಂತರ ಕ್ರಿಸ್ತನನ್ನು ತಿರಸ್ತುಲಿಸಿದರು (ಲಜಕ 23:8-12).

<sup>1</sup>Donald A. Hagner, *Matthew 14—28*, Word Biblical Commentary, vol. 33B (Dallas: Word Books, 1995), 460. <sup>2</sup>Robert H. Mounce, *Matthew*, New International Biblical Commentary (Peabody, Mass.: Hendrickson Publishers, 1991), 159.